

ಅಭ್ಯಾಸದ ಕೈಪಿಡಿ

ಎ - ಹೆಸರು ಮತ್ತು ಸೇವೆ ಒದಗಿಸುವವರು ವಿಳಾಸ:

ಕಾರ್ಪೊರೇಟ್ ಕಚೇರಿ: ನೋಂದಾಯಿತ ಕಚೇರಿ:

GYS ಗ್ಲೋಬಲ್,

ಟವರ್-ಎ, ವಲಯ - 125,

ನೋಯ್ಡಾ, U.P. - 201301, ಭಾರತ

ದೂರವಾಣಿ: +91 120 4526700 ಫ್ಯಾಕ್ಸ್: +91 120 4526777 4 ನೇ ಮಹಡಿ, Mahdu ಇಂಡಸ್ಟ್ರಿಯಲ್ ಎಸ್ಟೇಟ್,

ಪಾಂಡುರಂಗ Budhkar ಮಾರ್ಗ, ವರ್ಲಿ,

ಮುಂಬೈ 400 013, ಭಾರತ.

ದೂರವಾಣಿ: +91 22 43605555

ವೆಬ್‌ಸೈಟ್: www.sitinetworks.com

ಬಿ - ನಿಯಮಗಳು ಮತ್ತು ಬಹುವ್ಯವಸ್ಥೆ ನಿರ್ವಾಹಕ ನೀಡುವ ಸೇವಾ ಷರತ್ತುಗಳು:

1. ಈ ಮ್ಯಾನುಯಲ್ ಪ್ರಾಕ್ಟೀಸ್ ಸಮ್ಮತಿ:

SNL ನ ಡಿಜಿಟಲ್ ವಿಳಾಸ ಸೇವೆ ಬಳಸಿಕೊಂಡು, ನೀವು ಇಲ್ಲಿಂದ ಈ ಮ್ಯಾನುಯಲ್ ಪ್ರಾಕ್ಟೀಸ್ ಸ್ವೀಕರಿಸುವ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಬಹುದು ಅದರ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಿ ಒಪ್ಪುತ್ತೀರಿ. ಈ ಮ್ಯಾನುಯಲ್ ಪ್ರಾಕ್ಟೀಸ್ ನಿಯಮಗಳು ಮತ್ತು ಷರತ್ತುಗಳನ್ನು www.sitinetworks.com ಇಂತಹ ಬದಲಾವಣೆಗಳನ್ನು ನೀಡಿ ಎಸ್‌ಎಲ್‌ಎನ್ ಮೂಲಕ ಕಾಲಕಾಲಕ್ಕೆ ತಿದ್ದುಪಡಿ ಮಾಡಬಹುದು.

2. ಉಪಕರಣಗಳು ವಿವರಗಳು ಗ್ರಾಹಕರಿಗೆ ನೀಡಿತ್ತು:

"ಎಸ್ಪಿಟಿ" (ಸೆಟ್ ಟಾಪ್ ಬಾಕ್ಸ್) ಚಂದಾದಾರರ ಒಂದು ವಿಳಾಸ ವ್ಯವಸ್ಥೆಯ ಮೂಲಕ ಚಂದಾದಾರರಾಗಿದ್ದಾರೆ ಚಾನೆಲ್ಗಳ ಗೂಢಲಿಪಿಕರಿಸಿದ ಮತ್ತು descrambled ರೂಪ ಸಂಕೇತಗಳನ್ನು ಸ್ವೀಕರಿಸಲು ಅನುಮತಿಸುವ ಒಂದು ಸಾಧನ, ಅರ್ಥ.

"ವಿಸಿ" (ವೀಕ್ಷಿಸಲಾಗುತ್ತಿದೆ ಕಾರ್ಡ್) ಅರ್ಥ ಸ್ಮಾರ್ಟ್ ಕಾರ್ಡ್ ಅನುಮೋದನೆ ಮತ್ತು ತಕ್ಕಂತೆ ಎಸ್ಎಲ್ಎನ್, ಇದು ಎಸ್ಪಿಟಿ ರಲ್ಲಿ ಸೇರಿಸಿದಾಗ ಅದರ ಸೇವೆ ಅಥವಾ ಭಾಗವನ್ನು ಅರ್ಥೈಸಲು ಚಂದಾದಾರ ಚಂದಾ ವಿನಂತಿ ಅಡಿಯಲ್ಲಿ ಯತ್ನಿಸಿದರು ಎಂಬುದನ್ನು ಎಸ್ಪಿಟಿ ಶಕ್ತಗೊಳಿಸುತ್ತದೆ ಮೂಲಕ ಬ್ರಾಂಡ್.

"SPE ಯನ್ನು" (ಚಂದಾದಾರ ಅವರಣದಲ್ಲಿ ಸಲಕರಣೆ) ಎಸ್ಪಿಟಿ, ವಿಸಿ ಮತ್ತು ಇತರ ಉಪಕರಣಗಳು ಮತ್ತು ಸಲುವಾಗಿ ಚಂದಾದಾರ ಅವರಣದಲ್ಲಿ ಅಳವಡಿಸಲಾಯಿತು ಉಪಕರಣಗಳ / ಸಾಧನ (ರು) ಚಂದಾದಾರಿಕೆ ವಿನಂತಿಯನ್ನು ಪ್ರತಿ ಗೂಢಲಿಪಿಕರಿಸಿದ ಮತ್ತು descrambled ರೂಪ ಚಂದಾದಾರರಾಗಿದ್ದಾರೆ ಕಾಲುವೆಗಳಲ್ಲಿ ಪಡೆಯುವುದು ಎಂದರ್ಥ.

3. ಸೇವೆ, ಅನುಸ್ಥಾಪನೆ ಮತ್ತು ಪ್ರವೇಶ:

(ಒಂದು) ಸೇವೆ - ಮತ್ತು ನಿಯಮಗಳು ಮತ್ತು ಎಸ್ಎಎಫ್ ಪರಿಸ್ಥಿತಿ ಅನುಗುಣವಾಗಿ ವಿಷಯ, ಎಸ್ಎಲ್ಎನ್ ನೀವು ನಿಮ್ಮ ಕಚೇರಿಯಲ್ಲಿ / SNL ನ ವ್ಯಾಪ್ತಿ ಪ್ರದೇಶದಿಂದ ಇರಿಸುತ್ತಾರೆ ವಾಸಿಸುವ ಒದಗಿಸುತ್ತದೆ SPE ಯನ್ನು ಜೊತೆಗೆ ಎಸ್ಎಲ್ಎನ್ ಸಂಪರ್ಕ ಮತ್ತು ಎಸ್ಎಲ್ಎನ್ ಅಥವಾ ಅದರ ಲಿಂಕ್ ಆಯೋಜಕರು ಅನುಸ್ಥಾಪಿಸ, ನ ಸಹ ಎಸ್ಪಿಟಿ ಮೂಲಕ ಚಂದಾದಾರರು ಅವರಣದಲ್ಲಿ ನೇರವಾಗಿ ಅಧಿಕಾರ ಮಾಡಬಹುದು ಎಂದು ಎಸ್ಎಲ್ಎನ್ ಮತ್ತು ಯಾವುದೇ ಮೌಲ್ಯಾಧಾರಿತ ಸೇವಾ ಸಂಸ್ಥೆಗಳಿಂದ ಒದಗಿಸಲ್ಪಟ್ಟ ಸೇವೆಗಳನ್ನು ಒದಗಿಸುತ್ತದೆ.

(ಬಿ) ಅನುಸ್ಥಾಪನೆ ಮತ್ತು ಪ್ರವೇಶ - SNL ನಲ್ಲಿ ಭೇಟಿ ಮಾಡುವ ಮೊದಲು ಮತ್ತು ನೀವು ಎಸ್ಪಿಟಿ ಸಂಪರ್ಕ ಮಾಡಬಹುದು ಇದು ಯಾವುದೇ ಒಂದು "ಅನುಮತಿ ವೀಕ್ಷಣೆ ಸಾಧನ" ಹೊಂದಿರಬೇಕು ಕಾಣಿಸುತ್ತದೆ ನೀವು ಅನುಸ್ಥಾಪನೆಯ ಭೇಟಿ ಕಾರ್ಯಯೋಜನೆ ಕಾಣಿಸುತ್ತದೆ. ನೀವು ಅಥವಾ ನೀವು ಪರವಾಗಿ ಯಾವುದೇ ಅಧಿಕೃತ ವ್ಯಕ್ತಿ ನಿಮ್ಮ ಕಚೇರಿ / ಮನೆ / ವಾಸಿಸುವ ಅನುಸ್ಥಾಪನೆಯ ಸಮಯದಲ್ಲಿ ಸ್ಥಳದಲ್ಲಿ ಅಸ್ತಿತ್ವದಲ್ಲಿರಬೇಕು. ಸೇವೆ ಅಂತ್ಯಗೊಂಡಾಗ, ನಿಮ್ಮ ಮನೆ / ಕಚೇರಿ / ವಾಸಿಸುವ ಅದರ ಉಪಕರಣಗಳ ಯಾವುದೇ / ಎಲ್ಲಾ ಚೇತರಿಸಿಕೊಳ್ಳಲು ಸ್ಥಳಕ್ಕೆ ಪ್ರವೇಶದೊಂದಿಗೆ ಎಸ್ಎಲ್ಎನ್ ಒದಗಿಸಲು ಜವಾಬ್ದಾರರಾಗಿದ್ದಾರೆ ಹಾಗಿಲ್ಲ.

ಇದು ಸಂಪೂರ್ಣ ಖರೀದಿಗಿಂತ ಹೊರತು (ಸಿ) ಎಸ್‌ಎಲ್‌ಎನ್ ಸಲಕರಣೆ ಬಳಸಲು ಯಾವುದೇ ಸಾಮಾನ್ಯ ಅಥವಾ ವಿಶೇಷ ಬಲ ಈ ಎಸ್‌ಎಫ್ ಕಾರಣದಿಂದ ಗ್ರಾಹಕ ನೀಡಲಾಗಿದೆ ಪರಿಗಣಿಸಲಾಗುತ್ತದೆ. ವೀಕ್ಷಿಸಲಾಗುತ್ತಿದೆ ಕಾರ್ಡ್ ಯಾವಾಗಲೂ ಎಸ್‌ಎಲ್‌ಎನ್ ಆಸ್ತಿ ಉಳಿಯುತ್ತದೆ. ಸೇವೆ ಒಂದು ಭಾಗವಾಗಿ ಬೇರೆ ಯಾವುದೇ ಉದ್ದೇಶಕ್ಕಾಗಿ ಎಸ್‌ಎಲ್‌ಎನ್ ಸಲಕರಣೆ ಯಾವುದೇ ಬಳಕೆ ಈ ಮ್ಯಾನುಯಲ್ ಪ್ರಾಕ್ಟೀಸ್ ಗ್ರಾಹಕ ಉಲ್ಲಂಘನೆ ಕಂಗೊಳಿಸುತ್ತವೆ ಮತ್ತು ಎಸ್‌ಎಲ್‌ಎನ್ ಅರ್ಹರಾಗಿರುತ್ತಾರೆ ಹಾಗಿಲ್ಲ ತಕ್ಷಣ ಸೇವೆ ಮತ್ತು / ಸಂಪರ್ಕ ಅಥವಾ ತೆಗೆದು ಎಸ್‌ಎಲ್‌ಎನ್ ಉಪಕರಣಕ್ಕೆ.

4. ಎಸ್‌ಎಲ್‌ಎನ್ ಬೆಂಬಲ ಮತ್ತು ಸೇವೆಯ ನಿರ್ವಹಣೆ ಟ್ರಾಯ್ ಆದೇಶದನ್ವಯ QoS ನ್ನು ಗುಣಮಟ್ಟಕ್ಕೆ ಸ್ವರಪ್ರಾಸವು ರಲ್ಲಿ:

ಎಸ್‌ಎಲ್‌ಎನ್ SPE ಯನ್ನು ಮೇಲೆ ಸೇವೆ ಬಳಕೆಗೆ ಗ್ರಾಹಕ ಬೆಂಬಲ ಒದಗಿಸುತ್ತದೆ. ಬೆಂಬಲ ಎಲೆಕ್ಟ್ರಾನಿಕ್ ಮೇಲ್ ಮೂಲಕ ಅಥವಾ ಎಸ್‌ಎಲ್‌ಎನ್ ಇಂಟರ್‌ನೆಟ್ ವೆಬ್ ಸೈಟ್ ನಲ್ಲಿ, ದೂರವಾಣಿ ಮೂಲಕ ವಾಣಿಜ್ಯಿಕ ಸಂಭಾವ್ಯ ಆಧಾರದ ಮೇಲೆ ಲಭ್ಯವಾಗುತ್ತದೆ.

ಟ್ರಾಯ್ ಅದಂದರೆ ಬಾಡಿಗೆ, ಖರೀದಿ ಮತ್ತು ಬಾಡಿಗೆ ಯೋಜನೆಗಳು ಕಡ್ಡಾಯವಾಗಿ ಯೋಜನೆಗಳು ಅಡಿಯಲ್ಲಿ ಬಿಡುಗಡೆ STBs ಮೇಲೆ ಖಾತರಿ ಎಸ್ಪಿಟಿ ಸಕ್ರಿಯಗೊಳಿಸುವ ದಿನಾಂಕದಿಂದ ಮೂರು ವರ್ಷಗಳು. ಆದಾಗ್ಯೂ, ಸಂಪೂರ್ಣ ಖರೀದಿಗಿಂತ ಮತ್ತು Siti ಕೇಬಲ್ ವಿಶೇಷ ಪ್ರಚಾರ ಮತ್ತು ಅನುದಾನಿತ ಯೋಜನೆಗಳು ಅಡಿಯಲ್ಲಿ ಬಿಡುಗಡೆ STBs ಫಾರ್, ಖಾತರಿ ಹನ್ನೆರಡು ತಿಂಗಳು ಆಗಿದೆ. ಯಾವುದೇ ದುರಸ್ತಿ ಮತ್ತು ನಿರ್ವಹಣೆ ಆರೋಪಗಳನ್ನು ಒದಗಿಸಿದ ಎಸ್ಪಿಟಿ ಸಾಮಾನ್ಯ ಕೆಲಸದ ಬಳಸಲಾಗಿದೆ ಮತ್ತು ತಿದ್ದುಪಡಿ ಇಲ್ಲ. ಖಾತರಿ ಅವಧಿಯಲ್ಲಿ ನೀವು ಕೊಡಬೇಕಾದ ಕಂಗೊಳಿಸುತ್ತವೆ. ಖಾತರಿ ಎಸ್ಪಿಟಿ ಹೊರತುಪಡಿಸಿ ಯಾವುದೇ ಇತರ ಉಪಕರಣಗಳನ್ನು ವಿಸ್ತರಿಸಲು ಹಾಗಿಲ್ಲ. ಖಾತರಿ ಅವಧಿಯಲ್ಲಿ ಎಸ್ಪಿಟಿ ದುರಸ್ತಿ ಅಥವಾ ನಿಮ್ಮ ದೂರನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಸ್ಥಾನಾಂತರಿಸಲಾಗಿದೆ. ತಿಂಗಳಿಗೆ - ಖಾತರಿ ಅವಧಿಯು ಕಳೆದ ನಂತರ, ನಾವು ರೂ .15 / ಐಚ್ಛಿಕ ಆಧಾರದ ಮೇಲೆ ನೀವು ವಾರ್ಷಿಕ ನಿರ್ವಹಣೆ ಕಾಂಟ್ರಾಕ್ಟ್ (ಎಎಂಸಿ) ಅರ್ಪಿಸಬೇಕು. ಪರ್ಯಾಯ, ಭೇಟಿ ಪ್ರತಿ Rs.50 ಯಾವುದೇ ದೂರು ಮತ್ತು ದುರಸ್ತಿ ಆರೋಪದ ಮೇಲೆ ಆರೋಪಗಳನ್ನು ಭೇಟಿ ಎಸ್ಪಿಟಿ ತಪ್ಪಿದೆ ಮಟ್ಟವನ್ನು ಪ್ರಕಾರ ನಿಜವಾದ ಪ್ರಕಾರ ಅನ್ವಯವಾಗುತ್ತದೆ ಎಂದು ವಿಧಿಸಲಾಗುವುದು. ಈ ಪರವಾಗಿ ಮತ್ತಷ್ಟು ನಿಯಮಗಳು ಮತ್ತು ನಿಯಮಗಳು ವಿಭಾಗ ಲಭ್ಯವಿದೆ.

ಎಲ್ಲಾ STBs ಭಾರತೀಯ ಸ್ಟಾಂಡರ್ಡ್ಸ್ ಭಾರತೀಯ ಗುಣಮಟ್ಟ ದಳ ಹಾಗೂ ಅಂತರಾಷ್ಟ್ರೀಯ ಮಾನದಂಡ ಡಿವಿಬಿ (ಸಿ) ಸೆಟ್ ಸಂಪೂರ್ಣವಾಗಿ ಅನುಸರಿಸುತ್ತವೆ.

5. STBs ಲಭ್ಯತೆ

ಒಂದು ಎಸ್ಪಿಟಿ ಆಫ್ ಪಡೆಯಲು, ದಯೆಯಿಂದ ನೀವು ಅಥವಾ ನಿಮ್ಮ ಸ್ಥಳೀಯ ಕೇಬಲ್ ಆಪರೇಟರ್ ಹತ್ತಿರದ ಎಸ್ಎಲ್ಎನ್ ಕಚೇರಿ ಸಂಪರ್ಕಿಸಿ. ನಿಮ್ಮ ವೈಯಕ್ತಿಕ ವಿವರಗಳನ್ನು ಜೊತೆಗೆ ಗ್ರಾಹಕರ ಅಪ್ಲಿಕೇಶನ್ ಫಾರ್ಮ್ (ಎಸ್ಎಎಫ್) ಮತ್ತು ಅಲ್ಲಿ ಸೇವೆಯಲ್ಲಿ ಪಡೆದರು ಮಾಡುವುದು ಸ್ಥಳ ತುಂಬುವುದು. ಎಸ್ಪಿಟಿ ಯೋಜನೆಯ ಜೊತೆಗೆ ಅಗತ್ಯ ಸೇವೆ ಮಾದರಿ ಆಯ್ಕೆ ಮತ್ತು ಸರಿಯಾದ ಹಣವನ್ನು.

ಸಾಗಿಸುವ / ನಿಮ್ಮ ವಿಳಾಸ ಪುರಾವೆ ಮತ್ತು ಫೋಟೋ ಗುರುತಿನ ಸಲ್ಲಿಸಲು ಮತ್ತು ನೀವು ಒಂದು ಮೊಬೈಲ್ ಯಾವುದೇ ದಾಖಲು ಖಚಿತಪಡಿಸಿಕೊಳ್ಳಲು ಮರೆಯದಿರಿ. ಉತ್ತಮ ಸಂವಹನ ಮತ್ತು ನಿಯಮಿತವಾಗಿ ಅಪ್ಡೇಟ್ ಒಂದು ನೋಂದಾಯಿತ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಉತ್ತಮ ಸೇವೆಯನ್ನು ಗುಣಮಟ್ಟವನ್ನು ಆಯೋಜಿಸುತ್ತಾರೆ. ಎಸ್ಎಎಫ್ ನಕಲು ಪ್ರತಿಯನ್ನು ಒಂದು ಸ್ವೀಕೃತಿ ಪ್ರತಿಯನ್ನು ನಿಮಗೆ ನೀಡಲಾಗುವುದು. ದಯವಿಟ್ಟು ಎಲ್ಲಾ ಭವಿಷ್ಯದ ಪತ್ರವ್ಯವಹಾರದ ಏಷಿಯನ್ ಸಂಖ್ಯೆ ಉಲ್ಲೇಖ ಅಥವಾ ಅಥವಾ ಅನುಸರಿಸಿ.

ಇತ್ತೀಚಿನ ಯೋಜನೆಗಳು ನಮ್ಮ ವೆಬ್‌ಸೈಟ್ www.sitinetworks.com ಪರಿಶೀಲಿಸಿ

6. ನಿಮ್ಮ ಚಾನೆಲ್‌ಗಳು / ಪ್ರವಾಸ ಆಯ್ಕೆ

ಈಗ ಎಸ್ಪಿಟಿ ಅನುಸ್ಥಾಪನೆಗೊಂಡಿದೆಯೆಂದು ಖಚಿತಪಡಿಸಿಕೊಳ್ಳಿ, ನೀವು ವೀಕ್ಷಿಸಲು ಮತ್ತು ತಕ್ಕಂತೆ ನಿಮ್ಮ ಮಾಸಿಕ ಬಿಲ್ ನಿರ್ಧರಿಸಲು ಬಯಸುವ ವಾಹಿನಿಗಳು ಆಯ್ಕೆ ಮಾಡಬೇಕಾಗುತ್ತದೆ.

ನೀವು ಇಲ್ಲಿ, ಆಧಾರಿಂದ ನಿಮ್ಮ ಸಮಯ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಕುಟುಂಬ ಅವಶ್ಯಕತೆಗಳನ್ನು ಏನು ಅಧ್ಯಯನ ಅನೇಕ ಆಯ್ಕೆಗಳಿರುತ್ತವೆ. ನೀವು ಈಗ ಬೇಸಿಕ್ ಸೇವೆ ಶ್ರೇಣಿ (BST) ಆಯ್ಕೆ ಆಯ್ಕೆ ಮಾಡಬಹುದು. ನೀವು ಪಡೆಯಬಹುದು ಎಂದು ಚಾನೆಲ್ ಒಟ್ಟು ಸಂಖ್ಯೆ ನೂರು ವಾಹಿನಿಗಳು 19 ದೂರದರ್ಶನ ವಾಹಿನಿಗಳು ಆದೇಶ ಇದು ಹೊಂದಿದೆ. BST ಆಕರ್ಷಕ 100 / ಬೆಲೆಯ ಇದೆ - ತಿಂಗಳ ಜೊತೆಗೆ ತೆರಿಗೆಗಳು ಪ್ರತಿ.

ನೀವು BST ನಿರ್ಲಕ್ಷಿಸಿ ಮತ್ತು ನೇರವಾಗಿ ಎಸ್ಎಲ್ಎನ್ ನೀಡುವ ಪ್ಯಾಕೇಜುಗಳನ್ನು ಯಾವುದೇ ಆಯ್ಕೆ ಅಥವಾ ಒಂದು ಅಥವಾ ಹೆಚ್ಚು ಒಂದು ಲಾ ಕಾರ್ಟ್ ಕ್ರಮದಲ್ಲಿ ಅಥವಾ ಪ್ರವಾಸ ಅಥವಾ ಚಾನೆಲ್ ವಿನಂತಿ ಫಾರ್ಮ್ ಮೇಲೆ ಸೂಚಿಸಿದ ದರದಲ್ಲಿ ಒಂದು ಸಂಯೋಜನೆ ಎಂದು ವಾಹಿನಿಗಳು ಪೇ ಆಯ್ಕೆ (ಸಿ.ಆರ್.ಎಫ್) . ಎಲ್ಲಾ ಬೆಲೆಗಳು ತೆರಿಗೆಗಳು ಇವೆ.

ಎಸ್ಎಲ್ಎನ್ ನೀವು ಹದಿನೈದು ದಿನಗಳ ನಾವು ಗಾಳಿಯಲ್ಲಿ ಯಾವುದೇ ಚಾನೆಲ್ ತೆಗೆದುಕೊಳ್ಳಲು ಅಥವಾ ಯಾವುದೇ ಚಾನೆಲ್ ಪ್ರದರ್ಶನ ನಿಲ್ಲಿಸಲು ಮೊದಲು, ಪೂರ್ವಸೂಚನೆ (ಉಳಿಸಲು ಮತ್ತು ನೈಸರ್ಗಿಕ ವಿಪತ್ತುಗಳು ಮತ್ತು ನಮ್ಮ ನಿಯಂತ್ರಣ ಮೀರಿ ಕಾರಣಗಳಿಗಾಗಿ ಸಂದರ್ಭಗಳಲ್ಲಿ ಹೊರತುಪಡಿಸಿ) ಕೊಡಬೇಕು. ಸೂಚನೆ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು ಮತ್ತು ನಿಮ್ಮ ಟಿವಿ ಪರದೆ ಮೇಲೆ ಸುರುಳಿಗಳು ಮೂಲಕ ಪ್ರದರ್ಶಿಸಲಾಗುತ್ತದೆ ಹಾಗಿಲ್ಲ.

ನೀವು ಪೂರ್ವ ಪಾವತಿ ಅಥವಾ ಪೋಸ್ಟ್ ಹಣ ಬಿಲ್ಲಿಂಗ್ ತಪ್ಪಿಸಬಹುದು. ನೀವು ಪೋಸ್ಟ್ ಹಣ ಬಿಲ್ಲಿಂಗ್ ಆಯ್ಕೆ ವೇಳೆ, ನೀವು ಬಿಲ್ಲುಗಳನ್ನು ಬಾಕಿ ದಿನಾಂಕದಿಂದ 15 ದಿನಗಳೊಳಗೆ ಹಣ ಎಂದು ಖಚಿತಪಡಿಸಿಕೊಳ್ಳಲು ಹೊಂದಿರುತ್ತವೆ. ಹಾಗೆ ಮಾಡಲು ವಿಫಲರಾದರೆ 12% ಸರಳ ಬಡ್ಡಿ ದಂಡ ಸೆಳೆಯುವವು.

7. ನಿಮ್ಮ ನಿರ್ಬಂಧ:

ನಾನು. ಬಿಲ್ಲುಗಳನ್ನು ಉಲ್ಲೇಖಿಸಲಾಗಿದೆ ಪಾವತಿ ಕಡೆ ದಿನಾಂಕಗಳು ಒಳಗೆ ಬಾಕಿ ಸಕಾಲಕ್ಕೆ ಪಾವತಿ ಮಾಡಲು

II. ಮಾತ್ರ ಎಸ್ಪಿಟಿ ಬಳಸಲು ಮತ್ತು ತನ್ನ ನೆಟ್ವರ್ಕ್ ಹೊಂದಬಲ್ಲ ಮತ್ತು ಚಂದಾದಾರರ ಹೆಸರಿನಲ್ಲಿ ನೊಂದಾಯಿತ ಇದು SNL ನಲ್ಲಿ, ಸೂಚಿಸಿದಂತೆ ಮಾತ್ರ ವಿಸಿ, ಇಂತಹ ಎಸ್ಪಿಟಿ ವಿತರಿಸಲಾಗುತ್ತದೆ ಅನ್ವಯಿಸಿ.

III. ತಕ್ಷಣ ನಷ್ಟ / ಅಥವಾ ಎಸ್ಪಿಟಿ ಇಲ್ಲದೆ ವಿಸಿ ಆಫ್ ಗೈರುವಿಲೆ ಸಂದರ್ಭದಲ್ಲಿ, ಎಸ್ಎಲ್ಎನ್ ಬರೆಯುವ ಎಸ್ಎಲ್ಎನ್ ಆಫ್ ಎಸ್ಪಿಟಿ / ವಿಸಿ ಮತ್ತು ನಿಕಟ ಸರಿಯಾದ ಆರೈಕೆಯನ್ನು.

IV. ಬಳಸಲು, ಮೊದಲು ಅಥವಾ ಎಸ್ಎಲ್ಎನ್ ಅನುಸ್ಥಾಪಿತಗೊಂಡಿದ್ದಲ್ಲಿ ಎಸ್ಪಿಟಿ (ಟಿವಿ / PVD ಹೊರತುಪಡಿಸಿ) ನಂತರ ಎರಡೂ ಯಾವುದೇ ಡಿಕೋಡಿಂಗ್, ಸ್ವೀಕರಿಸುವ, ರೆಕಾರ್ಡಿಂಗ್ ಸಾಧನ (ರು) ಅಧಿಕಾರ ಮತ್ತು SNL ನಲ್ಲಿ ಸೂಚಿಸಲಾದ ಸಾಧನ ಬೇರೆ

ವಿ. ಎಸ್ಎಲ್ಎನ್ ಲಿಖಿತ ಒಪ್ಪಿಗೆ ಇಲ್ಲದೆ, ಉತ್ತಮ ಕೆಲಸ ಸ್ಥಿತಿಯಲ್ಲಿ, ದುರಸ್ತಿ ಎಸ್ಪಿಟಿ / ವಿಸಿ ಇರಿಸಿಕೊಳ್ಳಲು, ಯಾವುದೇ ಏಜೆಂಟ್ ಅಥವಾ ಅಧಿಕೃತ ಅಥವಾ ಎಸ್ಎಲ್ಎನ್ ನಾಮಕರಣ ಮತ್ತು ತೆಗೆದುಹಾಕಲು ಅಥವಾ ಚಂದಾದಾರರು ಪ್ರಮೇಯದಿಂದ ಎಸ್ಪಿಟಿ / ವಿಸಿ ವರ್ಗಾಯಿಸಲು ಸಂಸ್ಥೆಗಳಿಂದ ಎಸ್ಪಿಟಿ ಬದಲಿಗೆ

VI. ಮಾರಾಟ ನಿಯೋಜಿಸಲು ಪ್ರತಿಜ್ಞೆಯನ್ನು, ಅಡಮಾನ, ಸಾಲ, ಒಳಗುತ್ತಿಗೆಗೆ ಕೊಡು, ಶಿಫ್ಟ್, ವಿನಿಮಯ, ತೆಗೆದು ಮಾರ್ಪಡಿಸಲು ಮಾರ್ಪಡಿಸುತ್ತದೆ, ದುರುಪಯೋಗದ ಅಥವಾ ಸೀಲ್ ಸೇರಿದಂತೆ ಎಸ್ಪಿಟಿ ಬದಲಾಯಿಸಲಾಗದ, ಬದಲಾಯಿಸಲು ಅಲ್ಲ ಮತ್ತು ವಿಸಿ (ಎಸ್ಪಿಟಿ ಆರಂಭಿಕ ತಡೆಗಟ್ಟಲು ನೋಡಿ). ಚಂದಾದಾರರ ಯಾವುದೇ ಕಾರ್ಯವೆಂದರೆ ಈ ಒಪ್ಪಂದದಲ್ಲಿ ತನ್ನ ಜವಾಬ್ದಾರಿಯಿಂದ ಒಡೆಯಲು ಜೊತೆಗೆ ಚಂದಾದಾರರ ಕಡೆಯಿಂದ ಉದ್ದೇಶಿತ ಮತ್ತು ಕ್ರಿಮಿನಲ್ ಲೋಪ ಮತ್ತು / ಅಥವಾ ಕಮಿಷನ್ ನಿಧಿ

VII. ಇದು SNL ನಲ್ಲಿ ಸಮಂಜಸವಾಗಿ ಈ ಎಸ್ಎಎಫ್ ಪದಗಳು ಸಂಬಂಧಿಸಿದಂತೆ ಸ್ವೀಕರಿಸಲು ನಿರೀಕ್ಷೆ ಮಾಡಬಹುದು ಎಲ್ಲಾ ಸಹಾಯ ನೀಡಲು.

VIII. ಪರಿಣಾಮ ಹೊಂದಿರುವ ವೈರಸಿ ಅಥವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು, ಅಥವಾ, ಉಲ್ಲಂಘನೆ ಮತ್ತು SNL ನಲ್ಲಿ, ಪ್ರಸಾರ, ಟ್ರಾನ್ಸ್ಮಿಟರ್ ಅಥವಾ ಪ್ರಸರಣ ಸಂಬಂಧಿಸಿದ ಯಾವುದೇ ಇತರ ವ್ಯಕ್ತಿಯ ವ್ಯಾಪಾರ ಮುದ್ರೆ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಒಳಗೆ ಕಾರಣವಾಗುತ್ತದೆ ಹಾಗಿಲ್ಲ

IX. ವಿತರಿಸಲು ಅಥವಾ ಯಾವುದೇ ನೆರೆಯ ಕಟ್ಟಡಕ್ಕೆ ಚಂದಾದಾರರು ಅವರಣದಲ್ಲಿ ಸಂಕೇತಗಳನ್ನು ಮರುಹಂಚಿಕೆ ಮಾಡಿಲ್ಲ

X. ಎರಡು (2) ಬಿಲ್ ರಶೀದಿಯನ್ನು ದಿನಗಳಲ್ಲಿ ಇಂಟಿಮೇಟ್ ಎಸ್‌ಎಲ್‌ಎನ್ / ಚಂದಾ ಚಾರ್ಜ್ ಹೇಳಿಕೆ / ಆರೋಪಗಳನ್ನು, ಬಿಲ್ಲಿಂಗ್ ಯಾವುದೇ ಭಿನ್ನತೆಗಳಿಗೆ

XI. ಚಂದಾದಾರ ಅರ್ಹರಾಗಿರುತ್ತಾರೆ ಅಥವಾ ಎಸ್‌ಎಲ್‌ಎನ್ ಮೊದಲೇ ಅನುಮತಿ ಪಡೆಯದೇ ವರ್ಗಾಯಿಸಲು ಅಥವಾ ಅದರ ಜವಾಬ್ದಾರಿಗಳನ್ನು ಮತ್ತು ಯಾವುದೇ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿ / ಪಕ್ಷಕ್ಕೆ ಇಲ್ಲಿ ಉಲ್ಲೇಖಿಸಲಾಗಿದೆ ಭಾದ್ಯತೆಗಳನ್ನು ನಿಯೋಜಿಸಲು, ವಿಧಿಸಬಾರದು

XII. ಎಸ್‌ಎಲ್‌ಎನ್ ಗೆ ಎಸ್ಪಿಟಿ / ವಿಸಿ ಮರಳಲು ಯಾವುದೇ ಪಕ್ಷದ ಒಪ್ಪಂದವನ್ನು ಮೊಟಕುಗೊಳಿಸಿದ, ಉತ್ತಮ ಕೆಲಸ ಸ್ಥಿತಿಯಲ್ಲಿ

XIII. ಎಸ್‌ಎಎಫ್ ಪದಗಳು ಚಂದಾದಾರರ ಮತ್ತು ಚಂದಾದಾರರ ಬಲ ಮೂರನೇ ಪಕ್ಷದ ಪರವಾಗಿ ಅವರಿಗೆ ವಹಿಸಿಕೊಡುವುದಾಗಲಿ ವರ್ಗಾವಣೆ ಸಾಧ್ಯವಿಲ್ಲ ಹಾಗಿಲ್ಲ ವೈಯುಕ್ತಿಕ ವಿಷಯಗಳು. ಇಲ್ಲಿ ವ್ಯಕ್ತಪಡಿಸಿದರು ಅವಕಾಶ ಉಲ್ಲಂಘಿಸಿ ಪರಿಣಾಮ ಯಾವುದೇ ವರ್ಗಾವಣೆ ಅಥವಾ ನಿಯೋಜನೆ ಅದರ ಜವಾಬ್ದಾರಿ / ಹೊಣೆಗಾರಿಕೆಗಳ ಚಂದಾದಾರರ ಬಿಡುಗಡೆ ಹಾಗಿಲ್ಲ

XIV. ಹೇರಿದ ಅಥವಾ ಯಾವುದೇ ಕಾನೂನು ಅಡಿಯಲ್ಲಿ ಇತ್ಯಾದಿ ತೆರಿಗೆಗಳು, ಲೆವಿ ಅಥವಾ ಆರೋಪಗಳನ್ನು ದಂಡ ಪಾವತಿ, ಹಾನಿ ಸೆಟ್ ಜವಾಬ್ದಾರಿ, ಸಮಯ ಜಾರಿಯಲ್ಲಿರುವ.

8. ನಿಮ್ಮ ಭರವಸೆಗಳ, ನಿರೂಪಣೆಗಳು ಮತ್ತು Indemnifications:

(ಒಂದು) ವಾರಂಟಿಗಳು ಮತ್ತು ಪ್ರತಿನಿಧಿತ್ವ. ನೀವು ಸಮರ್ಥವಾಗಿರುತ್ತದೆ, ಮತ್ತು ಪ್ರತಿನಿಧಿಸುತ್ತವೆ: ನೀವು ಒಂದು ಪ್ರಮುಖ ಇವೆ; ನೀವು ಮಾತ್ರ ಈ ಮ್ಯಾನುಯಲ್ ಪ್ರಾಕ್ಟೀಸ್ ಅನುಗುಣವಾಗಿ ಸೇವೆ ಬಳಸುತ್ತದೆ; ನೀವು ಇಲ್ಲಿ ಅಗತ್ಯವಿದೆ ಎಲ್ಲಾ ಪಾವತಿ ಮಾಡುತ್ತೇವೆ, ಮತ್ತು ನೀವು ಭಾರತದ ಒಂದು ಕಾನೂನುಬದ್ಧ ನಿವಾಸಿ ಅಥವಾ ಭಾರತೀಯ ನಾಗರಿಕ.

(ಬಿ) ಗುರುತುಹಾಕದಿರಿ: ನೀವು ಕಾಪಾಡು ಮತ್ತು ಯಾವುದೇ ವೆಚ್ಚ, ಹಕ್ಕು, ಹೊಣೆಗಾರಿಕೆ ವಿರುದ್ಧ ನಿರುಪದ್ರವ ಎಸ್‌ಎಲ್‌ಎನ್ ಹಿಡಿದಿಡಲು (ಇದರ ಅಂಗ, ಅಂಗಸಂಸ್ಥೆಗಳು, ಷೇರುದಾರರು, ಅಧಿಕಾರಿಗಳ ಬಲಿ, ನಿರ್ದೇಶಕರು, ಉದ್ಯೋಗಿಗಳು, ಗುತ್ತಿಗೆದಾರರು, ಏಜೆಂಟ್ ಮತ್ತು ಪ್ರತಿನಿಧಿಗಳು) (ಒಟ್ಟಿಗೆ "SNL ನಲ್ಲಿ ಅರ್ಹತೆ ನಷ್ಟ ಪರಿಹಾರ") ಒಪ್ಪುತ್ತೀರಿ ಅಥವಾ) ಎಸ್‌ಎಲ್‌ಎನ್ ಯಾವುದೇ ವೆಚ್ಚದಲ್ಲಿ ನಷ್ಟ ಪರಿಹಾರ ಪರಿಣಾಮವಾಗಿ ಅಥವಾ ಉದ್ಭವಿಸಿದ ಅನುಭವಿಸುವ ಅರ್ಹತೆ.

(ನಾನು) ಈ ಮ್ಯಾನುಯಲ್ ಪ್ರಾಕ್ಟೀಸ್ ಅಥವಾ ನಿಮ್ಮ ಖಾತರಿ ಮತ್ತು ನಿರೂಪಣೆಗಳು ಇಲ್ಲಿ ಮಾಡಿದ ನಿಮ್ಮ ಉಲ್ಲಂಘನೆ;

(II) ನಿಮ್ಮ ಬೇಕೆಂದೇ, ನಿರ್ಲಕ್ಷ್ಯದ ಕಾರಣ ತಿರುಚು ಮುರುಚಾದ ಅಥವಾ ಕ್ರಿಮಿನಲ್ ಕ್ರಿಯೆಗಳು ಅಥವಾ ಲೋಪಗಳಿಗೆ;

(III) ನಿಮ್ಮ ಪಾಸ್ಪೋರ್ಟ್, ಹೆಸರು ಅಥವಾ ಬಳಕೆದಾರರ ಹೆಸರು ಯಾವುದೇ ಅನುಚಿತ ಬಳಕೆ;

(IV) ಯಾವುದೇ ಮೂರನೇ ಪಕ್ಷದ ಹಕ್ಕುಗಳ ಉಲ್ಲಂಘನೆ. ಇದು ನಿಜವಾದ ವೇಳೆ, ಗುರುತುಹಾಕದಿರಿ ಇದರಡಿಯಲ್ಲಿ, ಎಸ್‌ಎಲ್‌ಎನ್ ಮತ್ತು / ಅಥವಾ ಬಾಧಿತ ಎಸ್‌ಎಲ್‌ಎನ್ ನಷ್ಟ ಪರಿಹಾರ ಪಕ್ಷಗಳು ನಿಮಗೆ ಸೂಚಿಸುತ್ತೇವೆ ಹಾಗಿಲ್ಲ ಮತ್ತು ನಿಮ್ಮ ಏಕೈಕ ವೆಚ್ಚ ಮತ್ತು ರಕ್ಷಣಾ ತಮ್ಮ ರಕ್ಷಣೆಗಾಗಿ ಸಹಕರಿಸುತ್ತೀರಿ ಒಳಪಟ್ಟಿರುತ್ತದೆ ಎಂದು ಯಾವುದೇ ಹಕ್ಕು, ಸಂದರ್ಭದಲ್ಲಿ. ನಿಮ್ಮ ಜವಾಬ್ದಾರಿಗಳನ್ನು ಭಾಗವಾಗಿ, ನೀವು ಎಸ್‌ಎಲ್‌ಎನ್ ಸೇವೆ ಬಳಸಿಕೊಂಡು ಕಾರಣ ನಿಮ್ಮ ಚಟುವಟಿಕೆ (ಚಟುವಟಿಕೆ ಹೊಣೆ ಇದು) ಬಗ್ಗೆ ದೂರುಗಳನ್ನು ಸಲ್ಲಿಸಿ, ಯಾವುದೇ ವೆಚ್ಚಗಳು ಇದು ವೆಚ್ಚಗಳಾಗಬಹುದು ತನಿಖೆ ವೆಚ್ಚಗಳು ಸೇರಿದಂತೆ ಹಣವನ್ನು ಒಪ್ಪುತ್ತೀರಿ.

9. ನಿಮ್ಮ ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿ:

ನಿಮ್ಮ ಗೌಪ್ಯತೆ ಬಹಳ ಮುಖ್ಯವೆಂದು ಪರಿಗಣಿಸುತ್ತಾರೆ ಮತ್ತು ನಾವು ನಿಮ್ಮ ವೈಯಕ್ತಿಕ ವಿವರಗಳನ್ನು ಸರ್ಕಾರದ ಮತ್ತಿ ಇತರ ಕಾನೂನು ಅಧಿಕಾರಿಗಳು ಬಯಸಿದ ಮತ್ತು ಹೊರತುಪಡಿಸಿ ಹೊರಗೆ ಯಾರೊಂದಿಗಾದರೂ ಹಂಚಿಕೊಳ್ಳಲಾಗುವುದಿಲ್ಲ ಎಂದು ನೀವು ಭರವಸೆ.

10. ಅಬಾಧ್ಯತೆಗಳು ಮತ್ತು SNL ನ ಜವಾಬ್ದಾರಿಯ ಮಿತಿ:

(ಒಂದು) ನೀವು ವ್ಯಕ್ತವಾಗಿ ತಿಳಿದಿದ್ದೀರಿ ಮತ್ತು SNL ನಲ್ಲಿ ಒದಗಿಸಿದ ಸೇವೆಗಳ ದೋಷ ಉಚಿತ ತಡೆರಹಿತ, 'ಸುರಕ್ಷಿತ ಅಥವಾ ಯಾವಾಗಲೂ ಲಭ್ಯವಿರುವ ಅಥವಾ ಲಭ್ಯವಿರುವ ಸಾಕಷ್ಟು ಸಾಮರ್ಥ್ಯ ಎಂದು ಭರವಸೆ ಒಪ್ಪುತ್ತೇನೆ; ನೀವು ಇಲ್ಲಿಂದ ವೇಗವಾಗಿ ಬಳಕೆ ಎಸ್‌ಎಲ್‌ಎನ್ ಸೇವೆಗಳ ನಿಮ್ಮ ಸಂಪೂರ್ಣ ಜವಾಬ್ದಾರರು ಎಂದು ಒಪ್ಪುತ್ತೇನೆ. ಯಾವುದೇ ಮತ್ತು ಎಸ್‌ಎಲ್‌ಎನ್ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ವಾರಂಟಿಗಳನ್ನು ಗಿಂತ ಒಂದು ನಿರ್ದಿಷ್ಟವಾದ ಉದ್ದೇಶಕ್ಕಾಗಿ ಮಿತಿ ಖಾತರಿ ಶೀರ್ಷಿಕೆ, ಉಲ್ಲಂಘನೆಯಾಗದಿರುವುದಕ್ಕೆ, ವ್ಯಾಪಾರೀಕರಣ ಅಥವಾ ದೈಹಿಕ ಇಲ್ಲದೆ "ಇದೆಯೋ ಮತ್ತು ಲಭ್ಯವಿರುವಂತೆ" ಯಾವುದೇ ರೀತಿಯ ಖಾತರಿಗಳು ಇಲ್ಲದೆ ಒದಗಿಸಲಾಗಿದೆ, ಎರಡೂ ವ್ಯಕ್ತಪಡಿಸಿದರು ಅಥವಾ ಸೂಚಿಸಲು ಸೇರಿದಂತೆ ಇತರ ಯಾವ ಸಾಧ್ಯವಿಲ್ಲ ಕಾನೂನು ಬದ್ಧ ಹೊರಗಿಡಬೇಕೆಂದು; ಎಸ್‌ಎಲ್‌ಎನ್ ಆ ಸೇವೆಯ ನಿಮ್ಮ PVD ಕೆಲಸ ಯಾವುದೇ ವಾರಂಟಿಯನ್ನು. ಎಸ್‌ಎಲ್‌ಎನ್, ಮಾಹಿತಿ, ಯಾವುದೇ ಜವಾಬ್ದಾರಿಯನ್ನು ಇಲ್ಲ ಮೂರನೆ ವ್ಯಕ್ತಿಗೆ ವಿಷಯ TRANSMITTED ಕಾರ್ಯಕ್ರಮಗಳು ಎಸ್ಪಿಟಿ ನ ಮೂಲಕ. ಯಾವುದೇ ಸಂದರ್ಭದಲ್ಲೂ ಎಸ್‌ಎಲ್‌ಎನ್ ಜವಾಬ್ದಾರರಾಗಿರುವುದಿಲ್ಲ FORANY ಪ್ರತ್ಯಕ್ಷ, ಪರೋಕ್ಷ, ವಿಶೇಷ, ಪ್ರಾಸಂಗಿಕ, ಲಾಭಗಳಿಗಾಗಿ, ದಂಡವಿಧಿಸಬಹುದಾದ ಅಥವಾ ಆದರ್ಶಪ್ರಾಯ ಹಾನಿ ಈ ಕೈಪಿಡಿಯು ಅಭ್ಯಾಸ ಅಥವಾ ಅನುಸ್ಥಾಪನೆ, ಬಳಕೆ, ನಿರ್ವಹಣೆ, ವೈಫಲ್ಯತೆ ನಿರ್ಮೂಲನ ಅಥವಾ ಕಾರ್ಯಾಚರಣೆಯ ಸೇವೆ, ತಂತ್ರಾಂಶ ಅಥವಾ ಉದ್ಭವಿಸಿದ

ಸೇರಿದಂತೆ ನಷ್ಟ ಮೂಲಕ ಎಸ್‌ಎಲ್‌ಎನ್, ಅದು ಒದಗಿಸಿದ ಸಾಧನ ಒಪ್ಪಂದ, ಕಟ್ಟುನಿಟ್ಟಿನ ಬಾಧ್ಯತೆ ಆಧರಿಸಿ ಅಥವಾ ಬೇರೆ, SNL 'ಗಳು ಇದ್ದರೂ ಅಂತಹ ಹಾನಿಗಳ ಬಗ್ಗೆ ತಿಳಿಸಿದ್ದರೂ.

11. ಸಂಪರ್ಕಿಸಿ:

(ಒಂದು) ಬಿಲ್ಲಿಂಗ್ ಮಾಹಿತಿ: ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು. ನೀವು ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಅಥವಾ ಸರಳವಾಗಿ ವೆಚ್ಚ ನೀವು ಸೇವೆ ಬಳಸಿಕೊಂಡು ಅಥವಾ ನಿಮ್ಮ ಖಾತೆಯೊಂದಿಗೆ ಅನುಭವಿಸುತ್ತವೆ ಬಗ್ಗೆ ಹೆಚ್ಚು ಮಾಹಿತಿ ಬಯಸಿದರೆ, ದಯವಿಟ್ಟು ನಮ್ಮನ್ನು ಇಲ್ಲಿ ಸಂಪರ್ಕಿಸಿ: ಎಸ್‌ಎಲ್‌ಎನ್, GYS ಗ್ಲೋಬಲ್, ಟವರ್-ಎ, ಉತ್ತರ ಭಾಗ, ವಲಯ - 125, ನೋಯ್ಡಾ ಯುಪಿ - 201301, ಭಾರತ.

(ಬಿ) ಸಾಮಾನ್ಯ ಮಾಹಿತಿ: ಎಸ್‌ಎಲ್‌ಎನ್ ಮತ್ತು ಎಸ್‌ಎಲ್‌ಎನ್ ಸೇವೆಗಳ ಬಗ್ಗೆ ಮತ್ತು ಗ್ರಾಹಕ ಸೇವೆ ಮತ್ತು ಬೆಂಬಲ ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ದೂರವಾಣಿ ಸಂಖ್ಯೆ ಮೇಲೆ ನಮ್ಮನ್ನು ಸಂಪರ್ಕಿಸಿ: 1800-1234-001 (ಫೋಲ್ ಉಚಿತ), ಅಥವಾ www.sitinetworks.com ನಮಗೆ ಭೇಟಿ.

12. ವ್ಯಾಪ್ತಿ:

ಅಭ್ಯಾಸದ ಈ ಮ್ಯಾನುಯಲ್ ದೆಹಲಿ / ಮುಂಬೈ / ಕೋಲ್ಕತಾ ಮಾತ್ರ ವಿವಾದಗಳು ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಎಲ್ಲಾ ವಿವಾದಗಳು, ವಿವಾದಗಳು, ಅಥವಾ ಡಿಟ್ ಅಥವಾ ಅಥವಾ ಸೇವೆ ಅಥವಾ ಈ ಮ್ಯಾನುಯಲ್ ಪ್ರಾಕ್ಟೀಸ್, ಅಥವಾ ಅದರ ಉಲ್ಲಂಘನೆ ಸಂಬಂಧಿಸಿದಂತೆ ಸಂಬಂಧಿಸಿದ ಯಾವುದೇ ರೀತಿಯಲ್ಲಿ ಪಕ್ಷಗಳು ನಡುವೆ ಉಂಟಾಗುವ ವ್ಯತ್ಯಾಸಗಳು, ಬಂಧಿಸುವ ಪಂಚಾಯ್ತಿ ಇಂತಹ ಮಧ್ಯಸ್ಥಿಕೆಯ ಮೂಲಕ ಸಲ್ಲಿಸಿದ ಮತ್ತು ಇತ್ಯರ್ಥ ಶಲ್ ಭಾರತೀಯ ಆರ್ಟಿಟ್ರೇಷನ್ & ಸಂಧಾನ ಕಾಯಿದೆಯ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗುವುದು. ಯಾವುದೇ ಪಂಚಾಯ್ತಿ ಮುಂದುವರೆಯುವ ನಡೆಯುತ್ತವೆ ಹಾಗಿಲ್ಲ ದೆಹಲಿ / ಮುಂಬೈ / ಕೋಲ್ಕತಾ, ಪಂಚಾಯ್ತಿ ಅಥವಾ ಆಕ್ಷನ್ ಅಥವಾ ಯಾವುದೇ ರೀತಿಯ ಅಥವಾ ಪ್ರಕೃತಿ ಈ ಮ್ಯಾನುಯಲ್ ಪ್ರಾಕ್ಟೀಸ್ ಅಥವಾ ಗ್ರಾಹಕ ಮೂಲಕ ಸೇವೆಗಳಲ್ಲಿರುವ ಯಾವುದೇ ಬಳಕೆ ಉದ್ಭವಿಸಿದ ಯಾವುದೇ ಬೇಡಿಕೆ ಹಾಗಿಲ್ಲ ಒಂದು ಪಕ್ಷದ ಹೆಚ್ಚು ತಂದು ' ಒಂದು ವರ್ಷದ ಕ್ರಿಯೆಯನ್ನು ಕಾರಣ ಮೊದಲು ಹುಟ್ಟಿಕೊಂಡು ದಿನಾಂಕದ ನಂತರ. ದೆಹಲಿಯಲ್ಲಿ ನ್ಯಾಯಾಲಯವು ಪಂಚಾಯ್ತಿ ಉದ್ದೇಶ ಪಕ್ಷಗಳು ಇದರ ಯಾವುದೇ ನ್ಯಾಯಾಲಯಗಳಲ್ಲಿ ಹೆಚ್ಚು ನ್ಯಾಯಾಲಯಗಳು (ದೆಹಲಿ ಕೋರ್ಟಿನ ಒಳಗೊಂಡಂತೆ) ವಿವಾದ ಅಧಿಕಾರ ವ್ಯಾಪ್ತಿ ಹೊಂದಿಲ್ಲ ದೆಹಲಿಯ ನಂತರ ಮುಂದುವರಿಸಲು ಒಪ್ಪಿಕೊಳ್ಳಬೇಕು ವ್ಯಾಪ್ತಿಗೆ ಒಳಪಟ್ಟಿರುತ್ತದೆ. ನೀವು ಇಲ್ಲಿಂದ ನೀವು ಇತರ ವ್ಯಕ್ತಿಗಳು ಹಕ್ಕುಗಳನ್ನು ಸಂಯೋಜನೆಯೊಂದಿಗೆ ಒಂದೊಂದಾಗಿ ಮತ್ತು ಅಂತಹ ಯಾವುದೇ ವಿವಾದ ತರುವ ಒಪ್ಪುತ್ತೀರಿ.

ಸಿ - ಮೇಲ್ಮನವಿ ವಿಲೇವಾರಿ ಸಂಪರ್ಕ ವಿಳಾಸ, ಇಮೇಲ್, ದೂರವಾಣಿ ಸಂಖ್ಯೆ ಮತ್ತು ನಕಲು ಸಂಖ್ಯೆ ಮೇಲ್ಮನವಿ ಪ್ರಾಧಿಕಾರದ ಮತ್ತು ಸಮಯ ಮಿತಿಗಳು:

ನಿಮ್ಮ ಸೇವೆ ಯಾವುದೇ ಅಂಶವು ಬಗ್ಗೆ ದೂರು ಹೊಂದಿದ್ದರೆ, ನಾವು ಮೊದಲ ನಮ್ಮ ಗ್ರಾಹಕ ಸೇವಾ ಇಲಾಖೆ ಸಂಪರ್ಕಿಸಿ ಪ್ರೋತ್ಸಾಹಿಸುತ್ತೇವೆ. ನಿಮ್ಮ ಕಾಳಜಿ ಗ್ರಾಹಕ ಸೇವಾ ಇಲಾಖೆ ಮಾತುಕತೆ ನಂತರ ಬಂದಿವೆ ಇದರಲ್ಲಿ ರೀತಿಯಲ್ಲಿ ತೃಪ್ತಿ ಇಲ್ಲದಿದ್ದರೆ ಒಳಗೆ 30 (ಮೂವತ್ತು) ಪ್ರಶ್ನೆ ಬಿಲ್ಲಿಂಗ್ ದಿನಗಳ ಮಾಡಿದ ಬಿಲ್ಲಿಂಗ್ ದೂರುಗಳು ಇರಬಹುದು ಗೌರವಿಸಲಾಯಿತು ಸಾಧ್ಯವಾಗಿಲ್ಲ, ಬರೆಯಲು ನಿಮ್ಮ ದೂರು ಸಲ್ಲಿಸಲು ನೋಡಲ್

ಕೆಳಗೆ ಪಟ್ಟಿ ವಿಳಾಸದಲ್ಲಿ ಅಧಿಕಾರಿ

Broadband Services

State	Name of Nodal Officer	Contact Number	Email	Communication Address
Delhi & Haryana	Arjun Talwar	0120-4526783	Nodal.bb@sitinetworks.com	GYS Global, Tower-A, North Wing, Sector - 125, Noida, U.P. - 201301

Video Services

Siti Networks Limited				
State	Name of Nodal Officer	Contact Number	Email	Communication Address
Madhya Pradesh	Ravinder Pal Singh Bhatia	8435011111	ravinder.bhatia@sitinetworks.com	201-203, 3rd Floor, Gravity Tower, Opp. Aggarwal Stores, Above U-Turn Showroom, Near Janjeerwala Square, Indore (MP) 452001
Chhatisgarh	Ravinder Pal Singh Bhatia	8435011111	ravinder.bhatia@sitinetworks.com	201-203, 3rd Floor, Gravity Tower, Opp. Aggarwal Stores, Above U-Turn Showroom, Near Janjeerwala Square, Indore (MP) 452001
Rajasthan	Alok Soni	9649965555	alok.soni@sitinetworks.com	801-807,8th Floor, Apex Tower(Mangalam) Tonk Road, Jaipur-302019
Delhi	Bimal Mehra	0120-4526780	Nodal.del@sitinetworks.com	1st Floor, FC-09, Gate No.3, Sector-16A, FilmCity, Noida-201301
Haryana	Amit Prashar	9888113344	amit.prashar@sitinetworks.com	SCO-02, 3 rd Floor, D C Colony, Meerut Road, Karnal – 132001 (Haryana)

Eastern Uttar Pradesh	Thakur Rajnish Sinha	9934010808	rajnish.sinha@sitinetworks.com	122/227, Sarojini Nagar, Kanpur-208012
Western Uttar Pradesh	Pramendra Singh	9891943432	pramendra.singh@sitinetworks.com	1st Floor, FC-09, Gate No.3, Sector-16A, FilmCity, Noida-201301
Uttarakhand	Sumeet Anand	8755400465	Sumeet.anand@sitinetworks.com	01, Neshvilla Road, 2nd Floor, Behind Congress bhawan. Dehradun - 248001
Karnataka	Mr. Yash Chandra	080-46642201	yash.chandra@sitinetworks.com	No-39, United Mansions, M.G.Road, Bangalore
Mysore	Mr. Balaraj N	9986762263	Balaraj.n@sitinetworks.com	2226, 1st Floor, Kanakadasa Nagar,Dattagalli, (Near Nethaji Circle), Mysore -570024
Kerala	Mr. Hari Kumar S	9846048983	HariKumar.S@sitinetworks.com	2nd Floor, Veejay Towers, Salim Rajan Road, Gandhinagar, Cochin - 682017, Kerala
Maharashtra	Jagdish Mutreja	022-43605555	jagdish.mutreja@sitinetworks.com	4th Floor, A-wing, Madhu Industrial Area,P.B.Marg, Worli, Mumbai-400013
West Bengal	Biswajit Dey	033-40025020	nodal.kol@sitinetworks.com	J-1/15, EP Block, Saltlake, Sector-V, Kolkata-91
Indian Cable Net Co. Limited				
West Bengal	Tanusree Roy	033-40025020	nodal.icncl@sitinetworks.com	J-1/15, EP Block, Saltlake, Sector-V, Kolkata-91
Siri Digital Media Network Pvt. Ltd.				
Telangana	J Gopala Rao	9849009249	j.rao@sitinetworks.com	6-2-929, DB Enclave, Rajbhavan Road, Kairatabad
Siti Maurya Cable Net Pvt. Ltd.				
Patna	Rajneesh Dixit	09204789998	rdixit9@gmail.com	2nd Floor,Marwari Awas Griha Compound,Fraser Road,Patna -800001, Bihar
Bihar	Madanjeet Kumar	09334107989	kmadanjeet@sitimaurya.in	2nd Floor,Marwari Awas Griha Compound,Fraser Road,Patna -800001, Bihar

ಸಂಪರ್ಕ ಸೇತುವಾಗಿದೆ ಅಧಿಕಾರಿ ಮನವಿ ರಶೀದಿಯನ್ನು 10 ದಿನಗಳಲ್ಲಿ ಮನವಿ ಪರಿಹರಿಸಲು. ನೋಡಲ್ ಅಧಿಕಾರಿ (ಸೋಮವಾರದಿಂದ ಶನಿವಾರದವರೆಗೆ) ಎಲ್ಲಾ ಕೆಲಸ ದಿನಗಳ ಲಭ್ಯವಿದೆ 10:00 6:00 ರಿಂದ ಬೆಳಿಗ್ಗೆ

ದೂರು ಸಂದಾಯದ ಮೇಲೆ ನಮ್ಮ ವ್ಯವಸ್ಥೆಯಲ್ಲಿ ಅದೇ ದಾಖಲಿಸಲಾಗುವುದು ಮತ್ತು ಒಂದು ಅನನ್ಯ ಮುಂದೆ ಸಂಖ್ಯೆ ಗ್ರಾಹಕರಿಗೆ ಒದಗಿಸಲಾಗುವುದು. ಗ್ರಾಹಕ ದೂರುಗಳನ್ನು ನಮ್ಮ ಕಸ್ಟಮರ್ ಕೇರ್ ಕಾರ್ಯನಿರ್ವಾಹಕರು ಪರಿಹರಿಸಲಾಗುತ್ತದೆ. ದೂರು ಮತ್ತಷ್ಟು ಸಂಪನ್ಮೂಲಗಳನ್ನು ಅಗತ್ಯವಿದೆ, ನಾವು ಅಗತ್ಯವಿರುವ ಕ್ರಮಗಳು ಆಂತರಿಕವಾಗಿ ರವಾನಿಸುತ್ತೇವೆ. ದೂರಿನಲ್ಲಿ ವಿವರಿಸಲಾದ ಬದಲಾವಣೆ ಟೈಮ್ (ಟಿಎಟಿ) ಪರಿಹಾರವಾಗಲಿದೆ. ಅದೇ ಸೂಕ್ತ ಮಾಧ್ಯಮ ಮೂಲಕ ಗ್ರಾಹಕನಿಗೆ ತಿಳಿಸಲಾಗುವುದು.

ನೀವು ಟ್ರ್ಯಾಕ್ ಮಾಡಬಹುದು ಸೇವೆ ವಿನಂತಿ ಸಂಖ್ಯೆ ಮೂಲಕ ಸ್ಥಿತಿ:

ದೂರವಾಣಿ: 1800-1234-001 (ಓಪನ್ ಉಚಿತ)

ಮೇಲ್: siticare@sitinetworks.com ಭೇಟಿ: www.sitinetworks.com

ಪೋಸ್ಟ್: ಎಸ್‌ಎಲ್ ಹೌಸ್, ಬಿ 10, ಲಾರೆನ್ಸ್ ರಸ್ತೆ ಕೈಗಾರಿಕಾ ಪ್ರದೇಶ, ದಹಲಿ - 110 035

ಸೇವೆ ವಿನಂತಿ ಪರಿಹಾರವನ್ನು ನಿಮ್ಮ ನೋಂದಾಯಿತ ಸಂಪರ್ಕ ಸಂಖ್ಯೆ ಅಥವಾ ಇಮೇಲ್ ಮೂಲಕ ದೂರವಾಣಿ ಕರೆ ಮೂಲಕ ನೀವು ಸಂವಹನ ನಡೆಯಲಿದೆ. ಸೇವೆ ವಿನಂತಿ ಮುಚ್ಚಿದ ಯಾವುದೇ ವೇಳೆ, ಸೂಕ್ತ ಮಾಧ್ಯಮದ ಮೂಲಕ ಸಂವಹನ ನಡೆಯಲಿದೆ.

ಸಂದರ್ಭದಲ್ಲಿ, ನೀವು ಇನ್ನೂ ಸಂಪರ್ಕ ಕೇಂದ್ರ ನೀಡಿದ ರೆಸಲ್ಯೂಶನ್ ತೃಪ್ತಿ, ನಿಮ್ಮ ಪ್ರದೇಶದ ನೋಡಲ್ ಅಧಿಕಾರಿ ನಿಮ್ಮ ದೂರು ಮೇಲ್ಮನವಿ ಸಲ್ಲಿಸಲು ಕೇಂದ್ರ ನೋಡಲ್ ಅಧಿಕಾರಿ ಸಂಪರ್ಕಿಸಬೇಕು.

ಹೆಸರು: ಶ್ರೀ ವಿಶ್ವ ಬಂಧು ಶರ್ಮಾ

ವಿಳಾಸ: GYS ಗ್ಲೋಬಲ್, ಟವರ್-ಎ, 4 ನೇ ಮಹಡಿ, ವಲಯ - 125, ನೋಯ್ಡಾ, U.P. - 201301.

ಟೆಲ್ / ಫ್ಯಾಕ್ಸ್: 0120-4526740 / 4526777

ಇಮೇಲ್: vishwa.sharma@sitinetworks.com

ಸಕ್ರಿಯಗೊಳಿಸುವ ಮತ್ತು ಸೆಟ್ ಟಾಪ್ ಬಾಕ್ಸ್ ಕಾರ್ಯಾಚರಣೆಗೆ ಡಿ ಶಿಕ್ಷಣ;

ಸೆಟ್ ಟಾಪ್ ಬಾಕ್ಸ್ ಸಕ್ರಿಯಗೊಳಿಸುವ ಮತ್ತು ಕಾರ್ಯಾಚರಣೆಗೆ ಸೂಚನೆಗಳನ್ನು, ನಮ್ಮ ವೆಬ್‌ಸೈಟ್
www.sitinetworks.com ಭೇಟಿ ನೀಡಿ.

ಇ ದೂರು ನಿವಾರಿಸುವ ವ್ಯವಸ್ಥೆ, ದೂರು ನಿವಾರಣಾ ವಿಧಾನ ಮತ್ತು ನಿವಾರಣಾ ದೂರುಗಳನ್ನು ಸಂಬಂಧಿಸಿದ ಕಾಲಮಿತಿಗಳನ್ನು ಸೇರಿ:

ಕೆಳಗಿನಂತೆ ವಿವಿಧ ನಿಯತಾಂಕಗಳನ್ನು ಬದಲಾವಣೆ ಸಮಯ:

ಸೇವೆ ನಿಯತಾಂಕ ಸಮಯ ಮಿತಿ

ಸರಿಯಾದ ದಾಖಲೆ ನಿಮ್ಮ ಅಪ್ಲಿಕೇಶನ್ ಸ್ವೀಕರಿಸಿದ 2 ದಿನಗಳಲ್ಲಿ ಹೊಸ ಸಂಪರ್ಕಗಳನ್ನು ಕಟ್ಟಿ (ನಿಮ್ಮ ಪ್ರದೇಶದಲ್ಲಿ ತಾಂತ್ರಿಕ ಕಾರ್ಯಸಾಧ್ಯತೆ ಒದಗಿಸಿದ ಸಂಪರ್ಕ ಅವಕಾಶ). ಅಪ್ಲಿಕೇಶನ್ ಅಥವಾ ಸಂದರ್ಭದಲ್ಲಿ ನೀವು ಸಂಪರ್ಕವನ್ನು ಕಲ್ಪಿಸಿದ ಇದು ತಾಂತ್ರಿಕವಾಗಿ ಅಥವಾ ಕಾರ್ಯಾಚರಣೆಯಿಂದ ಕಾರ್ಯಸಾಧ್ಯ ಅಲ್ಲ ಯಾವುದೇ ಕೊರತೆ ಸಂದರ್ಭದಲ್ಲಿ, ಅದೇ ಅಪ್ಲಿಕೇಶನ್ ರಶೀದಿಯನ್ನು ಎರಡು ದಿನಗಳೊಳಗಾಗಿ ನೀವು ಕಾರಣ ಸೂಚಿಸುವ ತಿಳಿಸಲಾಗುವುದು ಹಾಗಿಲ್ಲ

ತಪ್ಪು ದುರಸ್ತಿ 3 ದಿನಗಳ ಗರಿಷ್ಠ ವಿನಂತಿಯನ್ನು 8 ಗಂಟೆಗಳ ಒಳಗೆ ಪ್ರತಿಕ್ರಿಯಿಸಿದ ಪರಿಹರಿಸಲಾಗಿದೆ

2 ದಿನಗಳ ಗರಿಷ್ಠ ಬರೆದ ವಿನಂತಿಯು 2 ದಿನಗಳಲ್ಲಿ ನಿರತರಾಗಿದ್ದು ಪರಿಹರಿಸಲಾಗಿದೆ ಅದೇ ನಗರದಲ್ಲಿ ಒಳಗೆ ನಿಮ್ಮ ಹೊಸ ವಿಳಾಸಕ್ಕೆ ಸಂಪರ್ಕ ಶಿಫ್ಟಿಂಗ್ ಅದರ (ನಿಮ್ಮ ಪ್ರದೇಶದಲ್ಲಿ ತಾಂತ್ರಿಕ ಕಾರ್ಯಸಾಧ್ಯತೆ ಒದಗಿಸಿದ ಸಂಪರ್ಕ ಅವಕಾಶ)

24 ವ್ಯಾಪಾರ ಗಂಟೆಗಳ ಒಳಗೆ ನಿರತರಾಗಿದ್ದು ಮುಚ್ಚುವಿಕೆಗಳು

ಗ್ರಾಹಕ ಮತ್ತು ಹಿಂದಿರುಗಿಸುತ್ತದೆ ರಿಂದ ದೂರು ರಶೀದಿಯನ್ನು ಏಳು ದಿನಗಳಲ್ಲಿ ನಿರತರಾಗಿದ್ದು ಬಿಲ್ಲಿಂಗ್, ಯಾವುದೇ ವೇಳೆ, ದೂರನ್ನು ಸ್ವೀಕರಿಸಿದ ಮೂವತ್ತು ದಿನಗಳಲ್ಲಿ ಗ್ರಾಹಕನ ಮಾಡಿದ ಹಾಗಿಲ್ಲ

ಬೇಧವನ್ನು ಮತ್ತು ಉತ್ತಮ ಕೆಲಸ ಸ್ಥಿತಿಯಲ್ಲಿ ಎಸ್ಪಿಟಿ ರಿಟರ್ನ್ 7 ದಿನಗಳ ಒಳಗೆ ಮಹೋನ್ನತ ಆರೋಪಗಳನ್ನು ರೆಸಲ್ಯೂಶನ್ ನಂತರ ನಿಮ್ಮ ನಿಕ್ಷೇಪಗಳು (ಮರುಪಾವತಿಸಬಹುದಾದ ಕಾಂಪೋನೆಂಟ್) ಮರುಪಾವತಿಯಾಗುತ್ತಿದೆ